



### Corn Chops

**Ingredient:** Spinach - 1 bundle, Corn - 1 and 1/2 cup, Potato - 3, Ginger paste - 1 spoon, Green chilli paste - 1 spoon, **Catch Red Chilli Powder** - 1/2 spoon, Lemon juice - 1 spoon, Coriander fresh green leaves - 1/2 bundle, **Catch Turmeric powder** - 1/2 spoon, Oil - fry purpose, **Catch Garam Masala** - 1 spoon, Bread slices - 4-5, Salt as per taste

- Method:**
- Boil the popcorn.
  - Take spinach and dip into boiling water and then cut that spinach into small pieces.
  - Then boil the potatoes.
  - Take spinach pieces, boiled potatoes, popcorn and other ingredients except bread and mix it properly.
  - Dip the bread slices in to water, after two second remove water, then add this bread in to prepared mixture.
  - Making this mixture in round shape and fry it in oil.
  - Now CORN CHOPS is ready to eat.

Contributed by: Ms. Ashwini V. Hegde  
Sirsi, Karnataka

### ಕೇವಲ ಜರಾ ಸಾ ಕ್ಯಾಚ್ ನಿಮಗೆ ನೀಡುತ್ತದೆ ಅಪಾರ ಸಂತೋಷಗಳನ್ನು.

ಕೇವಲ ಜರಾ ಸಾ ಕ್ಯಾಚ್ ಭಾರತದಾದ್ಯಂತ ಅನೇಕ ಸ್ಥಳಗಳಿಂದ ಕಿಚನ್ ಕ್ವೀನ್‌ಗಳಿಗೆ ಹೊಸ ಪ್ರೇರಣೆ ನೀಡಿವೆ ಮತ್ತು ಅವರಲ್ಲಿ ಕೆಲವರು ತಯಾರಿಸಿರುವ ಬಾಯಲ್ಲಿ ನೀರೂರಿಸುವಂತಹ ಹೊಸ ರುಚಿಯ ಅಡುಗೆ ರೆಸಿಪಿಗಳಿಗಾಗಿ "ಹೋಮ್ ಮೇಕರ್ ಆಫ್ ದ ಮಂತ್" ಪ್ರಶಸ್ತಿಯು ಕೂಡಾ ದೊರಕಿದೆ. ಆದ್ದರಿಂದ ಕ್ಯಾಚ್ ಚುನಾಯಿಸಿಕೊಂಡ ಪ್ರತಿಯೊಬ್ಬರೂ ಕೂಡಾ ಬೆಸ್ಟ್ ಹೋಮ್ ಮೇಕರ್ ಪ್ರಶಸ್ತಿಗೆ ಅರ್ಹರಾಗಿರುವುದಕ್ಕೆ ಯಾವುದೇ ಆಶ್ಚರ್ಯವಿರುವುದಿಲ್ಲ. ಏಕೆಂದರೆ ಕ್ಯಾಚ್ ಸಾಲ್ಟ್‌ಗಳ ನ್ಯಾಚ್ಯುರಲ್ ಟೇಸ್ಟ್ ಮತ್ತು ಫ್ಲೇವರ್‌ನ್ನು ವಿಶೇಷವಾದ LTG ಟೆಕ್ನಾಲಜಿಯಿಂದ ಆಯ್ದುಕೊಳ್ಳಲಾಗಿದೆ ಹಾಗೂ ಇವುಗಳನ್ನು ಯಾವುದೇ ಬೆರಕೆಗಳಿಲ್ಲದೆಯೇ ತಯಾರಿಸಲಾಗಿದೆ. ಆದ್ದರಿಂದ ಜರಾ ಸಾ ಕ್ಯಾಚ್ ನಿಮ್ಮನ್ನು "ಹೋಮ್ ಮೇಕರ್ ಆಫ್ ದ ಮಂತ್" ಆಗಿ ಮಾಡಿದ್ದಲ್ಲಿ ಸಂಪೂರ್ಣ ರೇಂಜು ನಿಮ್ಮನ್ನು ಏನು ಮಾಡಬಹುದು ಎಂದು ನೀವೇ ಊಹಿಸಿಕೊಳ್ಳಿ.



CATCH KA KOI MATCH NAHI



Spice up your food also with Catch Chana Masala, Rajma Masala, Kashmiri Mirch, Pav Bhaji Masala, Sabzi Masala etc.

Fill this coupon to become a member of the "Catch Kitchen Queens Club" and send it along with a recipe made with Catch spices to the below address (Food Division) to get a **FREE GIFT.\***



MEMBER

Name ..... Age .....

Occupation ..... Address .....

.....

..... Mobile .....

\*Conditions Apply